McDOWELL HOLDINGS LIMITED

Date: September 6, 2021

The Manager Dept. of Corporate Services BSE Limited Phiroze Jeejeebhoy Tower Dalal Street, Mumbai-400001

The Asst. Vice President Listing Department National Stock Exchange of India Ltd. Exchange Plaza, C-1, Block – G Bandra-Kurla Complex, Bandra (East) Mumbai-400051

BSE Scrip Code:532852

NSE Symbol: MCDHOLDING

Sub: Publication of Notice of the 17th Annual General Meeting and Annual Report for the financial year 2020-2021, Book Closure and E-voting

Dear Sir,

Pursuant to Regulation 47 of the Securities and Exchange Board of India (Listing Obligations and Disclosure Requirements) Regulations 2015, please find enclosed herewith copies of newspaper publication of the Notice of the 17th Annual General Meeting and Annual Report for the financial year 2020-2021, Book Closure and remote e-voting information.

You are requested to take the above compliance on record.

Thanking you

Yours faithfully,

For McDowell Holdings Limited

G. Sreenivas Director

encl: a/a

igust 2021, the business ied its momentum disbursement of more 12,000 crore for the month in a row. total disbursement at 12,150 crore delivered 57 it year-on-year growth, on a lower base of Au-020, which was imby the first wave of 9, Mahindra Finance a release.

ion efficiency

llection efficiency was d at nearly 97 per cent gust 2021, further img to 95 per cent in July

ction efficiency in lay and June was 72 per 7 per cent, 90 per cent, ively. "With the openthe economy and immobility, the company sed a meaningful re-1 in the NPA (non-perg assets) contracts dure month as customer ws improved," it said. believe that this is a very aging sign. The comxpects this downward ry to continue in ber and in months to it added.

ALA DEVELOPMENT AND INNOVATION RATEGIC COUNCIL

loor, India Heights Building, vt. Womens College Road, zhuthacaud, Thycaud P.O, iruvananthapuram-695014, Phone: 0471 2334472.

ESSION OF INTEREST

Development Innovation (K-DISC), Council trategic nent of Kerala has notified ression of Interest (EoI) for Knowledge Economy Mission from prospective Training Digital Providers for its Management System The EOI is available at disc.kerala.gov.in date for submitting es is 13.09.2021.

ing Rights (SDR) holdings, RBI data showed.

On Wednesday, the RBI

had said the International Monetary Fund (IMF) made an allocation of SDR 12.57 billion (equivalent to around \$17.86 billion at the latest exchange rate) to India on August 23. SDR holdings are part of the foreign



clined by \$2.47 billion to \$616.895 billion in the previous week-ended

August 20, 2021,

Gold reserves were up by \$192 million to \$37.441 billion. The country's reserve position with the IMF rose by \$14 million to \$5.11 billion in the reporting week, the data showed.

ing financial ecosystem
India and that instances
partnerships being c
scribed as Google Pay's
ferings fu
misinterpretation.

While the company d not elaborate of any speci instances, the latest assi tion comes against the bac

Ä

OFF JAL

STOP CORONA:

S. Name of work

No. Improvement of sewerage sy fication of outfall main sewer Kallash SPS under EE(S) II (

Further details in this regard can be ISSUED BY P.R.O. (WATER) Advt. No. J.S.V. 361 (2021-22)

Nagar)

McDOWELL HOLDINGS LIMITED

CIN: L05190KA2004PLC033485

Registered Office: UB Tower, Level-12, UB City, 24, Vittal Mallya Road, Bengaluru-560001. E-mail: mhlinvestor@ubmail.com Website: www.mcdowellholdings.co.in Tel.: +91 80-46686060 Fax : +91 80 2227 4890

NOTICE

Notice is hereby given that the Seventeenth Annual General Meeting ("the AGM") of the Members of McDowell Holdings Limited ("the Company") will be held on Wednesday, September 29, 2021 at 12.00 noon IST through Video Conferencing / Other Audio Visual Means (VC) to transact the business as set out in the Notice of the AGM dated August 26, 2021 ("the Notice").

The Notice along with the Annual Report for the financial year ended 2020-2021 has been sent to all the Members whose email ids are registered with the Company or Registrar and Share Transfer Agent/Depository Participant(s) on September 3, 2021 in compliance with the applicable provisions of the Companies Act, 2013 and SEBI (Listing Obligations and Disclosure Requirements) Regulations 2015, read with General Circulars dated 8th April 2020, 13th April 2020, May 5, 2020 and January 13, 2021 issued by the Ministry of Corporate Affairs ("MCA").

Notice is also hereby given under Section 91 of the Companies Act, 2013 read with Rule 10 of the Companies (Management and Administration) Rules, 2014 as amended and Regulation 42 of the SEBI (Listing Obligations and Disclosure Requirements) Regulations, 2015, that the Register of Members and Share Transfer Books will remain closed from Thursday, September 23, 2021 to Wednesday, September 29, 2021 (both days inclusive).

Pursuant to Section 108 of the Act read with Rule 20 of the Companies (Management and Administration) Rules, 2014 and Regulation 44 of SEBI (Listing Obligations and Disclosure Requirements) Regulations, 2015, the Members are provided with a facility to cast their votes by electronic means (remote e-voting) during the AGM, through the e-voting services provided by Central Depository Services (India) Limited ("CDSL")

The Members are hereby informed that:

September 3, 2021

Bengaluru

- i. All the businesses set forth in the Notice may be transacted through voting by electronic means.
- The remote e-voting period will commence on Saturday, September 25, 2021 (IST 09:00 a.m.) and end on Tuesday, September 28, 2021 (IST 05:00 p.m.)
- ii. The cut-off date for the purpose of remote e-voting is Wednesday, September 22, 2021.
- iv. The remote e-voting shall not be allowed beyond 05:00 p.m. Tuesday, September 28, 2021.
- v. Any person who becomes a Member of the Company after the dispatch of the Notice and holding shares as on the cut-off date i.e. Wednesday, September 22, 2021 may obtain copy of the Notice and Annual Report by sending a request to the Company in writing or by sending email to mhlinvestor@ubmail.com or the same can be downloaded from the Company's website www.mcdowellholdings.co.in.
- vi. the remote e-voting module shall be disabled by CDSL after 5.00 p.m. IST on Tuesday, September 28, 2021 and once the vote is cast by the Member, the Member shall not be allowed to change it subsequently.
- vii. the facility for voting will also be made available during the AGM for those Members who have not cast their vote on the resolutions through remote e-voting and are otherwise not barred from doing so, shall be eligible to vote through e-voting system during the AGM.
- vii. Members who have cast their votes by remote e-voting prior to the AGM may also participate in the AGM through VC but shall not be entitled to cast their vote again at the AGM.
- ix. only persons whose names are recorded in the Register of Members or in the Register of Beneficial Owners maintained by the Depositories as on the cut-off date shall be entitled to vote using the remote e-voting facility or e-voting at the AGM.
- x. The Notice of the AGM is also available on the Company's website www.mcdowellholdings.co.in and also on the website of CDSL i.e.www.cdslindia.com.
- xi. In case you have any queries or issues regarding e-voling from the CDSL e_Voting System, you can write an email to helpdesk.evoting@cdslindla.com or Contact at 022-23058738 and 022-23058542/43

For McDowell Holdings Limited

Sd/-Theerthesh B S Director

Sd/-

CLASSIFIED

PERSONAL

OLD AGE HOME

SV HOME Chennal for Aged admittin any kind of persons along wit free hospital facility 9500126628

REALESTATE

CONSULTANTS

PLANNING TO BUY/SELL propert worth 100 CR+ in Chennai, Pleas call 8939184721. Owners only. N brks.

SELLING

COMMERCIAL

WAREHOUSE FOR sale in Chenna Price 35 CR. Rental Inc 21 L/mc Call 8939184721

- K3/17/1/

CUEST HOUSE

ECR CHENNAI, Kanathur sea view ga ed community newly built apts 1 Nos 3BHK big hall sea view balcom Ready to occupy each 2500sft wit parking, power backup,lift swee water.suit for Residential,Compan Guesthouse.Ct owner:9885187006



ರವಾಗಿಲ್ಲ ಬೆಲೆ <u>೯ ಜಾರದಲಿಧಾರೆ</u> ಕಣ ಹಾಕುವುದಿಲ್ಲ

ಜಗೋಪಾಲರೆಡಿ ರ್ಧನಸಭಾ ಕ್ಷೇತ್ರ ಶಾಸಕ ಎಂ.ಕೃಪ್ಪಪ್ಪ *ಒ*ಳುಮಾಡಿದ್ದಾರೆ, **ಸರೆ ಅಂತಹವರ** ' ದಾಖಲಿಸುತ್ತಾರೆ

ದ್ ರೆಡ್ಡಿ ಅವರು ವಿತರಣೆ ಮಾಡಿ

ಃಧ್ಯಕ್ಷ ಕುಮಾರ್, ುದ್ರಕ್ಷ ಶ್ರೀಥರ್ ದ ಶೋಭಾಗೌಡ, ಅಧ್ಯಕ್ಷ ಇಕ್ಕಾಲ್).ಜೆ.ನಾರಾಯಣ

ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾರ್ಮಗಾರಿ ಕೈಗೊಳ್ಳಲಾಗುತ್ತಿದ್ದು (ಸೆ.5) ಭಾನುವಾರ ಬೆಳಗ್ಗೆ 9 ರಿಂದ ಸಂಜೆ 5 ಗೆಂಟೆಯವರೆಗೆ ವಿಮ್ಯತ್ ಸರಬರಾಜನಲ್ಲಿ ಅಡಚಣೆ ಉಂಟಾಗುತ್ತದೆ ಆದರಿಂದ ಗ್ರಾಹಕರು ಸಹಕರಿಸಬೇಕು ಎಂದು ಬೆಸ್ತಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಧ್ರು ಮನವಿ ಮಾಡಿದಾರೆ.

ತಾವರೆಕೆರೆ, ಜಟ್ಲಪಾಳ್ಯ, ಚಸ್ತೇವಹಳ್ಳಿ, ಯರ್ರಪ್ಪ ಕೈಗಾರಿಕಾ ಪ್ರದೇಶ, ಚನ್ನೇನಹಳ್ಳಿ ಕೈಗಾರಿಕಾ ಪ್ರದೇಶ, ಗಿಡದಪಾಳ್ಯ. ಹೊನ್ನಗನಹಟ್ಟಿ ಗಾಣಕರ್ ಕೈಗಾರಿಕಾ ಪ್ರದೇಶ, ಬಸವನಪಾಳ್ಯ, ವರ್ತೊರು, ಮೇಟಿಪಾಳ್ಯ, ಗಂಗೇನಹಳ್ಳಿ, ಅಕ್ಕುಪ್ಪ್ರ ಪುಟ್ಟಯ್ಯ ನಪಾಳ್ಯ, ಫಾರೆಸ್ಟ್ ಗೇಟ್, ಚಿಕ್ಕಗೊಲ್ಲರಪಟ್ಟಿ ಮಾಜೋಹಳ್ಳಿ, ಕಾಚೋಹಳ್ಳಿ , ಕಾಜೋಹಳ್ಳಿ ಕೈಗಾರಿಕಾ ಪ್ರದೇಶ, ಅಂದ್ರಳ ವೃತ್ತ, ಟೈಲಕೂನೇನಹಳ್ಳ, ವರ್ಮಾ ಬಡಾವಣೆ, ವಡ್ಚರಹಳ್ಳಿ. ಜನಪ್ರಿಯ, ಬೈಯಂಡಹಳ್ಳಿ, ಕಡಬಗೆರೆ ಕ್ಯಾಸ್, ಮಾರ್ಚೊಪಳ್ಳ ಗೇಟ್ , ಸೀಗೇಹಳ್ಳ ಗೇಟ್ , ರಾಶಿ ಲೇಣೆಟ್ , ಮಾರ್ಟೊಹಳ್ಳ ಕೈಗಾರಿಕಾ ಪ್ರದೇಶಗಳಲ್ಲಿ ಎದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಟಾಂ ಅಭಿಯಂತರರು ತಿಳಿಸಿದ್ದಾರೆ.

ನಾಳೆ ಗೀತಗಾಯನ ಕಾರ್ಯಕ್ರಮ

ಬೆಂಗಳೂರು, ಸೆ.4- ನಗರದ ಪ್ರತಿಭಾ ಹೊಂಗಿರಣ ಸಾಂಸ್ಕೃತಿಕ ವೇದಿಕೆ ಹಾಗೂ ರವಿಕಿರಣ ಸಾಹಿತ್ಯ ಪ್ರತಿಷ್ಣಾನದ ವಶಿಯಿಂದ ನಾಳೆ ಶಿಕ್ಷಕರ ದಿನಾಚರಣೆ, ಕವಿಗೋಷ್ಠಿ ಹಾಗೂ ಗೀತಗಾಯನ ಕಾರ್ಯಕ್ರಮ ಪಮ್ರಿಕೊಳಲಾಗಿದೆ.

ನಾಳೆ ಬೆಳಗ್ಗೆ 10.30ಕ್ಕೆ ಶೇಷಾದಿ,ಪುರಂ ಅಂಚೆ ಕಚೇರಿ ಪಕ್ಷದಲ್ಲಿರುವ ಕೆನ್ ಕಲಾ ಶಾಲೆಯಲ್ಲಿ ಕಾರ್ಯಕ್ರಮ ಆರಂಭಗೊಳ್ಳಲಿದೆ.

ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕರಾದ ಟಿ.ಎನ್.ಚಂದ್ರಶೇಖರ ರಾವ, ಗಾಯಕಿ ಮಾಲಕಿ ಎಸ್.ಆರಾಧ್ಯ ಸಾಹಿತಿ, ನಿವೃತ್ತ ಕೃಷಿ ಅಧಿಕಾರಿ ಲಕ್ಷ್ಮಣಮೂರ್ತಿ ಪಾಲ್ಗೊಳ್ಳಲಿದ್ದಾರೆ.

ಪ್ರತಿಷ್ಠಾನದ ಉಮೇಶ್, ವೇದಿಕೆಯ ರಾಧಾತನಯ ಹಾಗೂ ಶಾಂತಕುಮಾರ್ ಉಪಸ್ಥಿತರಿರುವರು.

ಆಸಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ತ್ರಿಗೊಳಿಸಬೇಕೆಂದು ಪ್ರತಿಷ್ಣಾನದ ಪ್ರಕಟಣೆ ತಿಳಿಸಿದೆ.

McDOWELL HOLDINGS LIMITED

CIN: L05190KA2004PLC033485 Registered Office: UB Tower, Level-12, UB City, 24, Vitlat Mallya Road, Bengalum-560091. E-mail: mhlinvestor@ubmail.com Website: www.mcdoweilholdings.co.in Tel.: +91 80-46686060 Fax: +91 80 2227 4890

NOTICE

NOTICE

Notice is hereby given that the Seventeenth Annual General Meeting ("the AGA") of the Members of McDowell Holdings Limited ("the Company") will be held on Wednesday, September 29, 2021 at 12,00 noon IST Ihrough Video Conferencing / Other Audio Visual Means (VC) to transact the business as set out in the Notice of the AGM dated August 26, 2021 ("the Notice"). The Notice along with the Annual Report for the financial year ended 2020-2021 has been sent to all the Members whose email ids are registered with the Company or Registrar and Share Transfer AgentiDepository Participant(s) on September 3, 2021 in compliance with the applicable provisions of the Companies Act, 2013 and SEBI (Listing Obligations and Disclosure Requirements) Regulations 2015, read with General Circulars dated 6" April 2020, 13" April 2020, May 5, 2020 and January 13, 2021 issued by the Ministry of Corporate Affairs ("MCA"). Notice is also hereby given under Section 91 of the Companies Act, 2013 read with Rule 10 of the Companies (Management and Administration) Rules, 2014 as amended and Regulation 42 of the SEBI (Listing Obligations and Disclosure Requirements) Regulations, 2015, that the Register of Members and Share Transfer Books will remain closed from Thursday, September 23, 2021 of

of Members and Share Transfer Books will remain closed from Thursday, September 23, 2021 to

Wednesday, September 29, 2021 (both days inclusive).

Pursuant to Section 108 of the Act read with Rule 20 of the Companies (Management and Administration) Rules, 2014 and Regulation 44 of SEBI (Listing Obligations and Disclosure Requirements) Regulations, 2015, the Members are provided with a facility to cast their votes by electronic means (remote e-voting) during the AGM, through the e-voting services provided by Central Depository Services (India) Limited (*CDSL*)

The Members are hereby informed that:

All the businesses set forth in the Notice may be transacted through voting by electronic means. The remote e-voting period will commence on Saturday, September 25, 2021 (IST 09:00 a.m.) and end on Tuesday, September 28, 2021 (IST 05:00 p.m.)

The cul-off date for the purpose of remote e-voling is Wednesday, September 22, 2021.

 The remote e-voting shall not be allowed beyond 05:00 p.m. Tuesday, September 22, 2021.
 Any person who becomes a Member of the Company after the dispatch of the Notice and holding shares as on the cut-off date i.e. Wednesday, September 22, 2021 may obtain copy of the Notice and Annual Report by sending a request to the Company in writing or by sending email to mhlinvestor@ubmail.com or the same can be downloaded from the Company's website www.mcdowellholdings.co.in.

the remote e-voling module shall be disabled by CDSL after 5.00 p.m. IST on Tuesday, September 28, 2021 and once the vote is cast by the Hember, the Member shall not be allowed to change it subsequently.

vi. the facility for voting will also be made available during the AGM for those Members who have not cast their vote on the resolutions through remote e-voting and are otherwise not barred

from doing so, shall be eligible to vote through e-voting system during the AGM.

vii. Members who have cast their votes by remote e-voting prior to the AGM may also participate in the AGM through VC but shall not be entitled to cast their vote again at the AGM.

ix. only persons whose names are recorded in the Register of Members or in the Register of

Beneficial Owners maintained by the Depositories as on the cut-off date shall be entitled to vote using the remote e-voting facility or e-voting at the AGM.

The Notice of the AGM is also available on the Company's website www.mcdowellholdings.co.in

and also on the website of CDSL i.e.www.cdslindia.com.

xi In case you have any queries or issues regarding e-voting from the CDSL e_Voting System, you can write an email to helpdesk.evoting@cdslindia.com or Contact at 022-23058738 and 022-23058542/43

For McDowell Holdings Limited

September 3, 2021 Bengaluru

Sd/-Theerthesh B S Director

(OAVM) facility. (E-copy available at www.visioncinemas.in)

The AGM will be held through VCiOAVM in compliance with the applicable provisions of the Companies Act, 2013 read with cir 13th January, 2021 in continuation of MCA Circular No. 20/2020 dated May 05, 2020 and SEBI circular dated 15th January, continuation of SEBI circular dated 12th May, 2020 permitted the holding of the Annual General Meeting ('AGM') through facility without Physical presence of member at a common venue

In compliance with the above circular, E-copy of Notice of AGM along with Annual Report for F.Y. 2020-21 has been se Shareholders whose email address are registered with the Company Depository Participant(s).

Pursuant to section 106 of the Companies Act, 2013 read with Rule 20 of the Companies (Management and Administration Ru as amended, and regulation 44 of SEBI (LODR), 2015, the Company is pleased to provide facility of evoting to its mer Company has engaged the services of National Securities Depository Limited as the agency to provide e-voting f. communication relating to remote e-voting inter alia containing User ID and password along with a copy of the Notice cor meeting has been dispatched through mall to the members. (E-copy available at www.visiononemas.in)

The remote e-voling facility shall commence on September 27, 2021 at 9.50 a.m. (IST) and ends on September 29, 2021 a (IST). A person whose name appears in the register of members / beneficial owners as on the cult off date i.e. September 23 be entitled to arrait facility of remote e-voting as well as voting at the meeting. Any person who becomes member of the Cox dispatch of the Notice and holding shares on the cut-off date Le. September 23, 2021, may obtain the procedure to too in br request at helpdosk avolving@nsdlindia.com. However, if such a person is already registered with COSL for e-voling, then i user ID and password can be used for casting their vote.

The member will have an opportunity to cast their vote electronically on the business set out in the AGM notice through rem and the members attending the meeting who have not casted their vote by remote e-voting shall be able to vote at the meeting procedure for valing at e-AGM mensioned in the Notes to Notice of the meeting.

Share Transfer books shakremain closed from Triunday, September 23, 2021 to Thursday, September 30, 2021, beth days in In case of any governesignerances the members it beneficial owners may contact at the following address:

a) Accurate Registry Services (RTA) +91-79-48000319 investor@accuratesecurities.com/accurate.rs@gmail.com
 Secretarial Department-079 40070706 e-mail: cs@visioncinemas.in

Sd/-

By the Order of the Board of Directors Place: Bengaluru, Date: September 04, 2021

B. Rangavasanth Managing Director (DIN: 01

tdps

ಟಿಡಿ ಪವರ್ ಸಿಸ್ಟಮ್ಸ್ ಲಿಮಿಟಿಡ್

CIN 1.31403KA1999P1 (2225071)

ರೋಜದಾಯಕ ಕಡಲು 627, 258.29, ಕೆಜನಿಸಿಲ ಕೈಗಾಲಕು ಪ್ರದೇಶ, ಡಾಲಸ್ಗಳುಗೆ, ನೆಲವರಿಗಲ ತಾಲ್ಗೂಕು, ದೇಗಳೂರು \prime ಬೆಂಗಳೂರು-562111. ಘರ್ಮ 491 80 22995/00. ಫ್ಯಾಕ್ಸ್ + 91 80 22995/18 ಇವೇಜರ್: https://doi.org/ ಮರಸ್ಟೆಟ್: www. 22ನೇ ವರ್ಣಕ ಸಾಮಾನ್ಯ ಸಭ್ಯ ಗೂಚನೆ, ದೂರಸ್ತೆ ಇ-ಪುತರಾಸ ಮಾಹಿತಿ ಮತ್ತು ರಕಾರ್ಡ್ ದಿನ

ಈ ಮೂಲಕ ಗೂಟನೆ ನೀಡರಾಗಿದೆ.

1. ಕಂಪನಿಯ ನದಸ್ಯರ 22 ನೇ ವಾರ್ಷಕ ಸಾಮಾನ್ಯ ನಥೆ (ಎಟಿಎಂ) ಸೋದುವಾರ, ಸೆಪ್ಟೆಕಿಂಡ್ 27, 2021 ರಂದು ಬೆಳಸ್ಟೆ ಕಂಡಿಂತ್ಕೆ, ಎಟಿಎಂದ ಸ ಕಿಳಿಸಿಕುವಂತೆ ಪ್ರವಹಾರವನ್ನು ವಹಿರಾಟು ಪಪಡಲು ಕೀಡಿಯೇ ಕಾಗ್ನಕ್ಕೊಂಡ್ (ಹಿಸಿ): ಇತರ ಅಧಿಯೋ-ವಿಷಣಕರ್ ಮೀಡ್ಸ್ (ಅಂವಿಮೀ) ಮೂಲಕ

2. ಮುಂದುವರದ ಕೋವರ್ - 10 ಸಾಂಜ್ರಮಿಕದ ದೃಷ್ಟಿಯಿಂದ ಮತ್ತು ಸಾರದನ್ನ ಸಚಿತ್ರಣೆ ಸಂಖ್ಯೆ 14/2020, 17/2020 ನಾನ್ನ 20/2020 ಏಪ್ರ 2020, 13 th caper 2020, 6 ft the 2020 that bottle 13, 2021 states, make deep states of decreasional heavy. ಸಮ್ಮೂಲೆಗಳ) ಮತ್ತು ಸುಪ್ಪೋಚ ಸಂಖ್ಯೆ SEBUHO/CFD/CMD1/CHR/P/2020/79 ದಾರ್ಮಿಕ 12 ನೇ ಮೇ 2020 ಮತ್ತು ಜನವರ 15, 2 मॅर्ग्नुविधेन्म ७९० अर्थु तुन्द्रम धीन्ताम एवा प्रतिकात (तेव कार्यकुर्वात्रः) व्यक्त ४०व्यक्त कार्यु, 2013 र व्यक्तितर ७ ('ಕಾಯಿನ್') ಮತ್ತು SEBI (ಪಟ್ಟ ಮಾಡುವ ಕಟ್ಟುವಾಡುಗಳು ಮತ್ತು ಬಹಿಸುಗನಡಳುವಿಕೆಯ ಅಗತ್ಯತೆಗಳು) ನೀಯವುಗಳು, 2015 ('ಪಟ್ಟ ಸಿಯಮಗಳು"), 22 ನೇ ಕಂಪನಿಯ ಎಜಿಎ: ಅನ್ನು 27 ನೇ ಸೆಫೈಂಬರ್, 2021 ರಂದು ಬೆಳಗ್ಗೆ 10.30ಕ್ಕೆ (IST) ನಡೆಸಲಾಗುತ್ತಿದೆ. ಹಿಡಿಯೋ ಕಾನ್ನರನ್ನಿ ಇತರೆ ಅಡಿಯೋ ವಿಷಯರ್ ಮರ್ಡ್ನ್ (ಒಎಎಎನ) ಸೆಲಭ್ಯ, ಇದು ಸಾಮಾನ್ಯ ಸ್ಥಳದಲ್ಲಿ ಸದಸ್ಯೆಕ ವೈಹಿತ ರಾಜ್ಯತಿಯ ಅಗನ್ಯವಿಲ್ಲ.

3. ಎಪಎು ನ ಸೂಚಿತೆ ಮತ್ತು 2021 ಕ ಪಾರ್ಸಿಕ ಪರಿಯು ಎಲೆಕ್ಟ್ರಾನಕ ಪ್ರತಿಗಳನ್ನು ಕಂಪರಿ/ಲೇಖೆಗೆ ಭಾಗವಹಿಸುವವರ (ಗಳಿಗೆ) ಇಲೇಟ್ ಮೋಂದಾಮಸಿಸುವ ಸದಸ್ಯರಿಗೆ ಕಳುಹಿಸಲಾಗಿದೆ. ಅದೇ Www.ldps.bo.in ನಲ್ಲಿ ಕಂಪನೀನು ವರ್ಷಸ್ಟ್ರಕನಲ್ಲಿ ಅಧ್ಯವಿದೆ. ಎದನಂ ನ ಸೂಚಿತೆ ಮನ ರ್ಷರ್ಷಿಕ ವರ್ಷದುವನ್ನು ಸೆಪ್ಟೆಂಬರ್ 3, 2021 ರಂದು ಕಳುಬ್ರಕರಾಗಿದೆ.

4. ජංක්ෂණ භාණු, 2013 ප ස්දුල් 108 කණු භාකාය 20 ජ සුනුත් (සහක් කණු පෙරෙන) සංඛ්යාගණ 2014, (සහක්ත් සාතු පහරත) හිතුන්ත සංඛ්යාගණ 2015 කණු සභාක 44 ජ කියවර හිතුන්ත ක්කර්පයේ ඒත (ස්දු සක්කර භා ಮತ್ತು ಬಹಿರುಗಲಾಗುವಿಕೆಯ ಆಗತ್ಯತೆಗಳು) ನಿಯಮಗಳು, 2015, ತಂಪನಿಯು ತನ್ನ ಸದಸ್ಯರಿಗೆ ಭೌತಿಕ ರೂಪದಲ್ಲಿ ಅಥವಾ ರಘಟನಾಮಕೈ ಸ್ಥ ನೆಯಗಳನ್ನು ಹೋದಿರುವ ಸೇಂಭ್ರಮನ್ನು ಒದುಕುತ್ತಿದೆ. ಕರ್ಚ-ಆರ್ ದಿನಾಶವಾರ ಸಿಕ್ಟಂಬರ್ 20, 2021 ರಂದು, ವಿದ್ಯುಪ್ನ ಸಮಾಗ ಮಠ ಚಲಾರುತ ರ್ಮಾಟರ ಸರ್ವಿಸಿಗ್ (ಇಂಡಿಯಾ) ಮುಜಿಡ್ (COSL) ಕ ಎರೆಕ್ಟ್ ನೀ ಫೋಟರ್ ಸಿಕ್ಟೆಡಕ ಮೂಲಕ ನಿಜವೀ ವ ಸಂಚಿಕೆಯಲ್ಲಿ ವಿವರಿಸಿಕಂತೆ ಎಲ್ಲ ಸದತ್ಯರಿಗೆ ತಿಳಿಸಲಾಗಿದೆ:

1. 22 ಗೇ ಎಟಿಎಂ ನ ಸೂಚನೆಯಲ್ಲಿ ಅಳಿಸಿರುವಂತೆ ವೈಸಹಾರವನ್ನು ಎರೆಕ್ಟ್ಬಾಗಿಕ ಮೂಲಕ ಮಠವಾಣದ ವಹಿದಾಗಿನ ನಡೆಸಬಹುದನ

ii. ರೂರಕ್ಕ ಇ-ಮತದಾನವು ಸೆಕ್ಟೆಯರ್ 24, 2021 ರಂದು (ಚೀಗ್ಗ 9,00 iST) ಅರಂಭವಾಗವೃದ;

ill. ದೂರಸ್ಥ ಇ-ದಾಶದಾನವು ಸೆಕ್ಟೆಂಬರ್ 26, 2021 ರಂದು (ಸಂಜೆ 5.00 IST) ಕೊನೆಗೊಳ್ಳುತ್ತದೆ;

W. ಎಲೆಸ್ಟ್ರರ್ನಿ ವಿಧಾನದಿಂದ ಅಥವಾ ಎಜಿನಿಂನಲ್ಲಿ ಮತ ಚರಾಮಸುವ ಅರ್ಪತೆಯನ್ನು ನಿರ್ಧರಿಸಲು ಜನ್-ಅಫ್ ದಿನಾಂಕ ಸೆಪ್ಟೆಂಬರ್ 20, 2021; v. ಎಲೆಕ್ಟ್ರಾಸಿಕ್ ಮೋಡ್ ಮೂಲಕ ಇ-ಮರವಾನವನ್ನು ಸೆಪ್ಟೆಂಬರ್ 26, 2021 ರಂದು ಸಂಚ 5,00 ಕ್ಕೆ ಮೀರಿ ಅನುಮಾರಿಸಲಾಗುವುದನ್ನು

vi ಮಾರ್ವದೇ ವೃತ್ತಿ, ಕಂಪಾಯ ಜೀರುಗಳನ್ನು ಪಡೆದುಕೊಂಡರೆ ಮತ್ತು ಎಡಎಂದ ಸೂಚಿಸಿ ರವಾಸೆಯಾದ ದಂತರ ಕಂಪಾಯಿ ಸದಕೃದಾಗುತ ಕರ್-ಆಫ್ ರವಾಸರಂದು ಹೇದುಗಳನ್ನು ಮೊದುವವರದು ಅವರರ ಸಕ್ಷೆಂದರ್ 20, 2021 ರಲ್ಲ helptansk.ovoting@edsiada.com/t/: भोरत्या केरान काल का क्या प्राप्ता केरियाकोक काला, यह बनाती अध्यवसम्पर् प्राप्ताकी वेसावाक short orthograph and arriver of the contract comment.

vii ಸರಸ್ಯರು ಇರಮ್ನಿ ನಮನಟ 8) ಮಾರಕ್ಕೆ ಇಂದುಪವಾಸ ಮಾಡ್ಕೂಲ್ ಅನ್ನು CDSL ನಿಂಥ ಸಂಚ 5 00ಕ್ಕೆ (IST) ಪಿತ್ನಿಯಗೂಳಿದುತ್ತದೆ, 26, 2021 ರಂದು ಮತ್ತು ಸದಸ್ಯರು ಸಿಪ್ಟ್ ಬದ ಮೇಲೆ ಮತ ಚಲಾಯಿಸಿದ ರಾಚಕ, ಅವನ್ನು ಬದಲಾಮಸಲು ಸದಸ್ಯರಿಗೆ ಅವರು ಕ ರೀಚನ b) ಸರಸ್ಯರು ನಮ್ಮ ಮುಸರನ್ನು ಎಜಿಎಂ ದಿನಾಂಕಕ್ಕಿನಕ ಮುಂಚಿತವಾಗಿ ದೂರನ್ನ ಇ-ದುಶವಾಸದ ಮೂಲಕ ಚಲಾಸುನಾಟನಾಗಿ ಮತ್ತು ಒಡಿಎಂನಲ್ಲಿ ೩ ಸರಸ್ಯರು, ದೊರಕ್ಕೆ ಇ-ದುಶರಾಗದ ಮೂಲಕ ಮತ ಚರಾಯಿಸರಿಕಾರಾಗ, ಎಜಿಎಂ ವಿದ್ಯಾಜ್ಯದ ಮತರಾಗದ ವ್ಯವಸ್ಥೆಯ ಮೂಲಕ ಶಂತಲಾಗದೆ ಸಹ ಒದಗಿಸಲಾಗುವುದು ನಿ) ಎಜಎಂಗೆ ಮುಂಚಿತವಾಗಿ ರಮೋಟ್ ಇ-ವೋಟಿಂಗ್ ರಾಹಿಲಿಕ ಮತ ಚರಾಯಕಿದ ಗದಸ್ಯೆಮ ಎಜಎಂಗೆ ಪಾಜನಾಗರು ಮತ್ತೆ ಮತ ಚರ್ಮಾಟ್ ನರ್ಮ ಚರ್ಪದಾಗುವುದಿಲ್ಲ; ಮತ್ತು ಸ್ರೀಸದಲ್ಲಿರ ಕರ್ಪ್ನಡನಲ್ಲಿ ಅಥವಾ ಹೇದನೆಯುವು ಕರ್ಟ್-ಅರ್ಜ್ ದಿನಾಸಕರುವು ಅಂದು 20, 2021 ರಂದು ಮಾತ್ರ ಗಿರ್ವಹಿಸಲ್ಪಡುವ ಜಾಧರಾಯಕ ಮುರ್ಲಿಕರ ರಶಸ್ವರ ಸಲ್ಲಿ ಹೊರು ಜುಖಧಾಗಿರುವ ವ್ಯಕ್ತಿ, ಮೂರಗ್ನ ಇ- ಮತರಾಜರ ಸಹಿಯರು ಅರ್ಪರಾಚರುತ್ತಾರೆ

2021 ರ ಎಸರ್ಎ ಮತ್ತು ಮರ್ಷಕ ದರವಾದ ಸೂಚನೆ ಕಂಪವಾದ ದರ್ವಸ್ಥೆಗ್ http://idps.co.in/investor-residens/annual-rept https://www.evotingindia cam/ ಪಲ್ಲ ಲಭ್ಯಪಡೆ. 2021 ರ ಸೂಚನೆ ಪಾತ್ರು ಮರ್ಷಿಕ ವೆಶದೀದಿದ್ದು ಸ್ವೀಕರಿಸದ ಸದಸ್ಯರು ಪೋಧಿನ ಮೆಚ್

ix. ಎಲೆಪ್ಟುನಿಕ್ ಮಾನರ್ಗಾರ ಮತ ಚಲಾರುವಿಂದ ಸೌಭಿಭ್ಯರೊಂದಿಗೆ ಸಂಸರ್ಕ ಜೊಂದಿದೆ ಎಲ್ಲಾ ಕುಂದುಕೊರತೆಗಳನ್ನು ಇವೇಲ್ ಮೂಲಕ ಕೇಂದ್ರೀ ಸೇವೆಗಳ (ಭಾರತ) ರಿಮಿಟೆಡ್ ನ ವ್ಯವಸ್ಥಾಪಕರಾದ ಶ್ರೀ ಭಾಷೇಶ್ ದಾಲ್ಟಿ ನವರಿಗೆ ಇಮೇಟ್ helpdesk evoling@cdsindia.bi ಗಾಗಿ helpdesk@inkinima 60.19 ಅಥವಾ ನಮ್ಮ ಆರ್ಟ್ಟಿಎನ್ ಒ 101, 247 ಪಾರ್ಕ್, ಎಲ್ ಜಿ ಎಡ್ ಮೂರ್ಕ್ನ ಒಟ್ಟಿಂ ಬೆಗ್ಗ, ಮಂದ್ಯ 400 063.

5. ಸೆಬಿ (ಪಟ್ಟಿ ವಸ್ತಡುವ ಲಾಧ್ಯತೆ ಮತ್ತು ಬಹಿಸಂಗಪಡಿಸುವಿಕೆಯ ಅಗತ್ಯತೆಗಳು) ನಿಯಮಗಳು 2015 ರ ನಿಯಮ 42 ಆ ಅನುಸಾರವಾಗಿ, ಕಂಪನಿ ಮರ್ಪಿಕ ಸಾಮಾನ್ಯ ಸಭೆಯ ಉಬ್ಬೇಕಕ್ಕಾಗಿ ಸೆಪ್ಟೇಬರ್ 17, 2021 ರ ಜಾಖಿಕೆಂದಿ ದಿನಾಂಕರನ್ನು ಸಿನಧಿಸಲಾಗಿದೆ ಮತ್ತು ಜೂರ್ಚ್ 31, 2021 ಕೈ ಕೆ ರವಾದ ಲಾಭಾವಕಕ್ಕೆ ಹೇಡುವಾರರ ಹಕ್ಕನ್ನು ನಿರ್ಧರಿಸುತ್ತವೆ,

ಟಿತಿ ಪದರ್ ಸಿಗ್ನೆಮ್ಸ್ ಲಿಮಿಟಿಡ್

ಎನ್. ಹೀವೆಗ ಕಂಪರಿ ಬಾಯಕವಹಿಕ

ಜಿವೈಂಬರ್ 33, 2021

Eesanje - 04.09.2021 (Sat)

'ದೇಕು. ದಿಸಿಕೊಳಲು ಕರು. ಭಾಮಾ, こしもつじ ೆರೂಪ. ೯ಕರ್ತೆಯ,

<u>ಕಲ್ಲಿ ಇದ್ದರು.</u>

) ಸಾಧಿಸಲು

≀ವ ಪೌಪೀಕ

ಪ್ತು ಕೆಗೆ ಆದ್ಯತೆ

ಡಿದರು.

ಕೆಯರು